




## ಹಸುರುಪೀಠಿ

# 5

### ನೀರು ಎಷ್ಟಿದ್ದರೆ ಸರಿ?

ತರಕಾರಿ, ಹೂವಿನ ಗಿಡಗಳದು ಮಣ್ಣಿನ ಮೇಲ್ಮೈನಲ್ಲಿ ಹರಡಿಕೊಂಡಿರುವ ನಾರಿನಂಥ ಬೇರು. ತಾಯಿ ಬೇರಿನಂತೆ ದೃಢವಾಗಿ ತೀರಾ ಆಳಕ್ಕೆ ಇಳಿಯಲಾರವು. ಹಾಗಾಗಿ ಕೈತೋಟಕ್ಕೆ ಪ್ರತಿದಿನ ಅಥವಾ ದಿನ ಬಿಟ್ಟು ದಿನ ನೀರು ಹನಿಸುವುದು ಅನಿವಾರ್ಯ. ನೀರು ಹನಿಸಲು ಸರಿಯಾದ ಸಮಯ ಮುಂಜಾನೆ ಮತ್ತು ಸಂಜೆ. ಈ ಸಮಯದಲ್ಲಿ ಸಸ್ಯಗಳಲ್ಲಿ ಬಾಷ್ಪೀಕರಣವೂ ಕನಿಷ್ಠವಾಗಿರುತ್ತದೆ, ಜೊತೆಗೆ ನೀರು ಬಿಸಿಲಿಗೆ ಅವಿಯಾಗುವ ಪ್ರಮಾಣವೂ ಕಡಿಮೆ.

ಎಷ್ಟು ನೀರು ಸಾಕೆಂಬುದು ಮಣ್ಣಿನ ಪ್ರಕಾರವನ್ನು ಅವಲಂಬಿಸಿರುತ್ತದೆ. ಮೇಲಿನ ಒಂದು ಇಂಚು ಮಣ್ಣು ಒದ್ದೆಯಾಗಿರುವಂತೆ ತೇವಾಂಶ ಕಾಪಾಡಬೇಕು. ನಿಂತ ನೀರು ರೋಗಗಳನ್ನು ಆಹ್ವಾನಿಸುತ್ತದೆ. ಹಾಗಾಗಿ ನೀರು ಸರಿಯಾಗಿ ಬಿಸಿದುಹೋಗಬೇಕು. ನೀರು ಹನಿಸುವಾಗ ಪೈಪ್‌ನಲ್ಲಿ ರಭಸವಾಗಿ ಹಾಕುವುದಕ್ಕಿಂತ ಡ್ರಿಪ್ ಅಥವಾ ಸ್ಪ್ರಿಂಕಲ್ ವ್ಯವಸ್ಥೆ ಉಪಯುಕ್ತ. ಇದರಿಂದ ನೀರು-ಸಮಯ-ಶ್ರಮದ ಉಳಿತಾಯ.



# 6

### ರೋಗ - ಕೀಟ ನಿರ್ವಹಣೆ

ರೋಗ-ಕೀಟಗಳ ದಾಳಿ ಸಮೃದ್ಧವಾಗಿ ಬೆಳೆಯುತ್ತಿರುವ ಕೈತೋಟವನ್ನು ಕ್ಷಣಮಾತ್ರದಲ್ಲಿ ಹಾಳು ಮಾಡಬಲ್ಲದು. ಹಾಗಾಗಿ ನೆಟ್ಟ ಗಿಡಗಳತ್ತ ಗಮನಹರಿಸಿ ಕೈತೋಟವನ್ನು ಸ್ವಚ್ಛವಾಗಿರಿಸುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಆರೋಗ್ಯಕರ ಬೀಜ, ಸಸಿಗಳನ್ನು ನೆಡಬೇಕು. ಕಳೆ ಸಸ್ಯಗಳು ರೋಗ ಕೀಟಗಳ ಪರ್ಯಾಯ ವಾಸಸ್ಥಾನವಾದ ಕಾರಣ ಅಗಾಗ ಕೀಳಬೇಕು.

ಕೈತೋಟದಲ್ಲಿ ಕಾಣುವ ಸಾಮಾನ್ಯ ರೋಗವೆಂದರೆ ಬೇರು ಕೊಳೆ ರೋಗ, ಎಲೆ ಚುಕ್ಕೆ ರೋಗ, ಬೂದಿ ರೋಗ ಇತ್ಯಾದಿ. ಇಂತಹ ಶಿಲೀಂಧ್ರ (ಫಂಗಸ್) ರೋಗಗಳು ಬರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತುತ್ತ ಸುಣ್ಣು ಸಿಂಪಡಿಸಬಹುದು. ಇದು ಸಾವಯವವೂ ಹೌದು. ಕೈತೋಟವನ್ನು ಬಾಧಿಸುವ ಹಣ್ಣು ನೋಣ, ರಸ ಹೀರುವ ಹಿಟ್ಟು ತಿಗಣೆ, ಹೇನು, ಡ್ರಿಪ್ಸ್ ಇತ್ಯಾದಿ. ಹಣ್ಣು ನೋಣಗಳಿಗಾಗಿ ಟ್ರಾಪ್ ಬಳಸಬಹುದು ಅಥವಾ ಕೀಟಗಳನ್ನು ಹೋಗಲಾಡಿಸಲು ಬೇವಿನ ಎಣ್ಣೆ ಸಿಂಪಡಿಸಬಹುದು. ಎಲೆ ಕಾಯಿ ಹಣ್ಣು ತಿನ್ನುವ ಕಂಬಳಿಹುಳು ಕಂಡಲ್ಲಿ ಹೊಸಕಿ ಸಾಯಿಸಬಹುದು.

# 7

### ಕೈತೋಟದ ಸುತ್ತಲೊಂದು ಸುತ್ತು

ಕೈತೋಟದ ದಿನನಿತ್ಯದ ಆಗುಹೋಗುಗಳನ್ನು ವೀಕ್ಷಿಸುವ ಆನಂದಕ್ಕೆ ಬೇರಾವುದೂ ಸಾಟಿಯಿಲ್ಲ. ಸಂಜೆ ಹೊತ್ತಲ್ಲಿ ಕೈತೋಟದ ಸುತ್ತ ಒಂದು ಸುತ್ತು ಕೇವಲ ಉಲ್ಲಾಸದಾಯಕವಾಗಿರದೇ ನಮ್ಮ ಬೆಳೆಗಳ ಬೆಳವಣಿಗೆ, ಅವುಗಳ ಕುಂದು ಕೊರತೆಗಳನ್ನು ಆಲಿಸಲೂ ಸಹಾಯಕ. ಕೈತೋಟದ ಹೆಚ್ಚಿನ ಯಶಸ್ಸು ಅಡಗಿರುವುದು ಇದರಲ್ಲೇ.

ದಿನದಿನವೂ ಹೊಸದೊಂದನ್ನು ಕಲಿಸಿ ಕೊಡುವ ಕೈತೋಟದ ಪಾಠ ಎಂದಿಗೂ ಕಲಿತು ಮುಗಿಯದ ಅಧ್ಯಾಯ. ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವ, ನಮ್ಮ ಮನೆಯಲ್ಲೇ ಬೆಳೆದ ತರಕಾರಿ ಎಂದು ಅಕ್ಕಪಕ್ಕದವರೊಂದಿಗೆ ಹೆಮ್ಮೆಯಿಂದ ಹಂಚಿಕೊಳ್ಳುವ ಮಿಷಿ ಬಲ್ಲವನೇ ಬಲ್ಲ.

